

## ಶಕ್ತಿಯನ್ನು ಪುನಃ ಪಡೆಯುವುದು

(ಫಿಲಹಿಯವರಿಗೆ 4:21-23)

ಇತ್ತೀಚಿಗಣಣೆ ಅಕಾರ್ನಾನಾನ್ನಾನ್ಲು ಬಲವಾದ ಜಂಡಮಾರುತವು ಉಂಟಾಗಿತ್ತು, ಮರಗಳನ್ನು ಧರೆಗುರುಣಿಸಿತು, ನನ್ನ ಮನೆಯ ಅವರಣದಲ್ಲಿದ್ದ ಉದ್ದವಾದ ಹೆಕಾನ್ ಮರಗಳು ನಹ ಉರುಳಿದವು, ಮತ್ತು ಕೆಲವು ಬಿಂದ್ಯುತ್ ಕಂಬಗಳ ನಹ ಮುಲದು ಇದ್ದವು. ಹಲವಾರು ಗಂಟೆಗಳ ಕಾಲ ನಮ್ಮ ಮನೆಯಲ್ಲ ಬಿಂದ್ಯುಭಕ್ತಿ ಇರಲಾಲ್ಲ; ಇನ್ನು ಕೆಲವು ಸ್ಥಳಗಳಲ್ಲ, ಅನೇಕ ದಿವಸಗಳ ಕಾಲ ಬಿಂದ್ಯುಭಕ್ತಿ ಇರಲಾಲ್ಲ. ಜರುಗಾಳಿ ಸಿಂತ ನಂತರ, ಬಿಂದ್ಯುಭಕ್ತಿ ಕಂಪಸಿಯವರು ಅಪ್ರಗಳನ್ನು ಲಿಂಗೆಲ ಮಾಡಲು ಅರಂಭಿಸಿದರು. ನಮ್ಮುಲ್ಲ ಅನೇಕರು “ಜರುಗಾಳಿಯ” ಅನುಭವವನ್ನು ಹೊಂದಿರುವೆವು - ವೈಯಕ್ತಿಕವಾದ ಜರುಗಾಳಿ, ಭಾವನಾತ್ಮಕವಾದ ಜರುಗಾಳಿ, ಭಯಹಡಿಸುವ ಜರುಗಾಳಿ - ಅದರ ಪರಿಣಾಮವಾಗಿ, ನಮ್ಮುಲ್ಲ ಅನೇಕ ಲಿಗೆ “ಶಕ್ತಿಯನ್ನು” “ಕಳಕೊಂಡಿರುವ” ಅನುಭವವಾಗಿದೆ. ಕೆಲವರು ಕೂತುಕೊಂಡು ಅಕಾಶವನ್ನು ದೃಷ್ಟಿಸುತ್ತಾರೆ. ಕೆಲವರು ಬೇಸರ್ಗೋಳಿತ್ವತ್ವಾರೆ, ಕೆಲವರು ಮನನೆಂದು ನಿರತ್ತೇಜನಗೊಳಿತ್ವಾರೆ. ಇವರೆಲ್ಲರೂ, “ಶಕ್ತಿಯನ್ನು” ಪುನಃ ಪಡೆಯುವ ಅಗತ್ಯತೆಯಿದೆ.

### ಸಿಯಮದ ಮುಖಾಂತರ ಶಕ್ತಿಯನ್ನು ಹೊಂದುವದು

(ಫಿಲಹಿಯವರ ಮುಖ್ಯ ಪ್ರಣಾಪ)<sup>1</sup>

ಶಕ್ತಿಯ ತುಲತು ಫಿಲಹಿ ಪುನ್ರಕೃತವು ಹೆಚ್ಚಾಗಿ ತಿಳಿಸುತ್ತದೆ. ಅಧ್ಯಾತ್ಮ 2ರಲ್ಲ ಹೊಲನು, “ದೇವರೇ ... ತನ್ನ ಸುಜಿತ್ತವನ್ನು ನಿಮ್ಮುಲ್ಲ ನೆರವೆಲನುತ್ತಾನೆ” (ವಜನ 13). “ನೆರವೆಲನು” ಎಂಬ ಹದದ ಗ್ರೀಕ್ “ಅನುವಾದವು “ಬಲ” ಎಂಬುದಾಗಿದೆ. ದೇವರು ನಮ್ಮನ್ನು ಬಲಹಡಿಸುವನು! ತನೆ ಅಧ್ಯಾತ್ಮದಲ್ಲ, ಅಂತೋನ್ತಲನು ಬರದೆ, “ಆತನು ಒಂದು ದಿನ ಎಲ್ಲವನ್ನು ತನೆಗೆ ಅಧೀನಮಾಡಿಕೊಳ್ಳಲಾಗುವ ಹರಾತ್ಮಕವನ್ನು ನಾಧಿಸಿ, ದೀನಾಂತನ್ನೆಯಿಳ್ಳ ನಮ್ಮ ದೇಹವನ್ನು ರಾಹಾಂತರಪಡಿಸಿ ಪ್ರಭಾವಪ್ರಾಳ್ಯ ತನ್ನ ದೇಹದ ನಾರೂಪ್ಯವಾಗುವಂತೆ ಮಾಡುವನು” (ವಜನ 21; ಒತ್ತಿ ಹೇಳಿದ್ದ ನನ್ನದ್ದು) ಅಧ್ಯಾತ್ಮ 4ರಲ್ಲ ಹೊಲನು, “ನನ್ನನ್ನು ಬಲಹಡಿಸುವಾರಾತನ್ನಲ್ಲಿದ್ದುಕ್ಕೆನ್ನಿಂದು ಎಲ್ಲಕ್ಕೂ ಶಕ್ತಿನಾಗಿದ್ದೇನೆ” ಎಂದು ತಿಳಿಸಿರುವನು (ವಜನ 13; ಒತ್ತಿ ಹೇಳಿದ್ದ ನನ್ನದ್ದು) ಗ್ರೀಕ್ ಭಾಷೆಯಲ್ಲ “ಬಲ” ಅಥವಾ “ಡೈನಾಮ್ಯೂಸ್” ಎಂಬುದಾಗಿದೆ!

ಫಿಲಹಿಯ ಹತ್ತಿಕೆಯನ್ನು ನಮ್ಮ ಜೀವನಕ್ಕೆ ಬಿಧಿಗಳನ್ನಾಗಿ ಮಾಡಿಕೊಂಡರೆ, ನಾವು “ಪುನಃ” “ಶಕ್ತಿಯನ್ನು” ಹೊಂದಲು ನಾಧ್ಯಾಂಬಿದೆ. ನಾವು ಫಿಲಹಿ ಹತ್ತಿಕೆಯ ಸಿಯಮಗಳನ್ನು ಅಜರಣೆಗೆ ತಾರದೆ ಹೊಂದರೆ ನಾವು ಕಳತದ್ದು ವ್ಯಘಾತೆಯಾಗಿದೆ.

... ಆದಕಾರಣ ಎಲ್ಲಾ ಸಿಂಜತನವನ್ನು ಎಲ್ಲಾ ದುಷ್ಪತನವನ್ನು ತೆಗೆದುಹಾಕಿ ಮನಸ್ಸಿನೊಳಗೆ ಬೇರೂಲಿರುವ ವಾಕ್ಯಕ್ಕೆ ನಮ್ಮತೆಯಂದ ಎಡೆಗೊಡಿಲಿ; ಅದು ನಿಮ್ಮ ಆತ್ಮಗಳನ್ನು ರಕ್ಷಿಸುವದಕ್ಕೆ ನಾಮವ್ಯೂಪ್ಯಾಳ್ಯದ್ವಾರಿದೆ. ವಾಕ್ಯದ ಶ್ರೂತಿ ನಡೆಯುವವರಾಗಿಲಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನಿಂದೆ ಹೊಂಗೊಳಿಸಬೇಕಿಲಿ. ಯಾವನಾದರೂ ವಾಕ್ಯವನ್ನು ಕೇಳುವವನಾದರೂ

ಅದರ ಪ್ರಕಾರ ನಡೆಯಿದ್ದರೆ ಅವನು ಕಸ್ತುಡಿಯಲ್ಲ ತನ್ನ ಹುಟ್ಟಿ ಮುಖವನ್ನು ನೋಡಿದ ಮನುಷ್ಯನಂತಿರುವನು; ಇವನು ತನ್ನನ್ನು ನೋಡಿಕೊಂಡು ಹೇಗೆ ತಾನು ಹಿಗಿದ್ದೇನೆಂಬದನ್ನು ಆ ಕ್ಷಣವೇ ಮರೆತುಜಡುವನು. ಆದರೆ ಜಡುಗಡೆ ಯನ್ನಂಬುಮಾಡುವ ಸರ್ವೋತ್ತಮ ಧರ್ಮ ಶ್ರಮಾಣವನ್ನು ಲಕ್ಷ್ಯತೋಪ್ಸ್ಥಿ ನೋಡಿ ಇನ್ನು ನೋಡಿತ್ತೇಲೀ ಇರುವವನು ಚಾಕ್ಯಪನ್ನು ಕೇಳ ಮರೆತು ಹೇಗೆ ವರ್ಣಿಸಿರೆ ಅದರ ಪ್ರಕಾರ ನಡೆಯಿವರುವಾಗಿದ್ದು ತನ್ನ ನಡತೆಯಂದ ಧನ್ಯವಾಗುವನು (ಯಾತ್ರೋಭ 1:21-25).

ಈ ಹತ್ತಿಕೆಯ ಪುನಾರಾವರ್ತನೆಗೆ ಸ್ಥಳವು ನಾಕಾಗುವದಿಲ್ಲ: “ಆನರ್ದಕರಿಂದ ಕೈಸ್ತಿತ್ತದ್ದು” ಕುಲಿತು ಪುನಃ ನೆನಪು ಮಾಡೋಣ. “ನಂತೋಣಿಸಿಲಿ” ಎಂದು ಹೋಲನು ಪುನಃ ಪುನಃ ನೆನಪು ಮಾಡಿರುವನು (ಫಿ಼ಾಫಿ 3:1; 4:4). “ತಿತ್ತನಳಿ ಮಾತ್ರ” “ನಂತೋಣಿಸಿ” ಲಜಿನುತ್ತದೆ (ನೋಡಿಲ 4:7, 19; ಒತ್ತಿ ಹೇಳಿದ್ದ ನಂತ್ರದ್ದು). ಈ ಅಧ್ಯಾತ್ಮನದಲ್ಲ ಹಾಲು ತೆಗೆದು ಕೊಂಡಿರುವ ಪ್ರತಿಯೊಬ್ಬರು ತಿತ್ತನಳಿ ದೀಕ್ಷಾನಾಮ್ಯನ ಮಾಡಿಸಿಕೊಳ್ಳಲ್ಲ ಎಂಬುದು ನನ್ನ ಶ್ರಾಂಕನೆಯಾಗಿದೆ (ರೋಮಾತ್ಯ 6:3, 4; ಗಲಾತ್ಯ 3:27) ಮತ್ತು ಆತನಿಗೆ ನಂಜಗ್ನುರಾಗಿರುವುದು (ಮತ್ತಾಯ 16:24). ಈ ಜಿಕ್ಕ ಪುನ್ರಕ್ರಿಯೆ ಅಡಕವಾಗಿರುವ “ಶಕ್ತಿಯಳ್ಳಿ ಬಿಧಿಗಳನ್ನು” ನೀವು ಅಜರಿಸುವ ಮಾಲಕ ನಿಮ್ಮ ಜೀವಿತವನ್ನು ಹುರಂಭಿಸಿಲಿ!

### ಜನರಿಂದ ಹೋರಿಸುವ ಶಕ್ತಿ

ನೀವು ಈ ಹತ್ತಿಕೆಯನ್ನು ಕೇವಲ ಓದುವದು ಮಾತ್ರವಲ್ಲದೆ, ಈ ಹತ್ತಿಕೆಯಲ್ಲಿರುವ ದೇವರ ಬಿಧಿಗಳಿಗೆ ಬಿಧೀಯರಾಗುವಿಲ್ಲ ಎಂದು ನಂಜಿದ್ದೇನೆ - ಇದಲಂದ ಶಕ್ತಿಯನ್ನು ಹೊಂದಿರುವಿರುವುದು ತಿಳಿದಿರುವೆನು. ಆದಾಗ್ಯಾ ನಾವು ಇದನ್ನು ಇನ್ನಿತ್ತು ಪೂರ್ವ ಮಾಡಿರುವದಿಲ್ಲ, 4:19, 20ರಲ್ಲ, ಹೋಲನು ಈ ಉನ್ನತ ಪ್ರಾಣಿಗಳಿಗೆ ಬಂದಿರುವನು: “ನನ್ನ ದೇವರು ತಿನ್ನ ಯೀಂನುವಿನ ಮಾಲಕ ತನ್ನ ಪ್ರಭಾವದ ಬಳ್ಳಯಕ್ಕೆ ತಕ್ಕ ಹಾಗೆ, ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿ ಸುವನು. ಈಗ ನಿಮ್ಮ ತಂದೆಯಾದ ದೇವರಾಗಿ ಯುಗ ಯುಗಾಂತರಗಳಲ್ಲಿಯೂ ಪ್ರಭಾವ. ಅಮೆನ್.” ಅಂತ್ಯಗೊಳಿಸುವದಕ್ಕೆ ಇದು ಒಳ್ಳೆಯ ಅಂಶವಾಗಿರುತ್ತದೆ, ಆದರೆ ಹೋಲನು ಇನ್ನಿತ್ತು ಕೆಲವು ಬಿಷಯಗಳನ್ನು ತಿಳಿಸಲು ಇಜ್ಞಿಸಿರುವನು. ಅಂತ್ಯದಲ್ಲಿರುವ ಮುಂದಿನ ಮಾರುವಜನಗಳ ಬಗ್ಗೆ ಗಮನಿಸೋಣ PS (“ಮುಂದಿನ ವಾಕ್ಯ”).

ವಜನ 20ರ ನಂತರ, ಹೋಲನು ಹೈತ್ರಿಕವಾಗಿ ಬರೆದಿರುವನು ಎಂಬುದು ಕೆಲವರ ಅಜಿತ್ತಾಯ. ಅವನು ಧೀನಲೋನಿಕೆಯವರಿಗೆ ಎರಡನೆಯ ನಾಲ್ಕು ಬರೆದು ಅದರ ಅಂತ್ಯದಲ್ಲ, “ಹೋಲನೆಂಬ ನಾನು, ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ. ಇದು ತತ್ತ್ವ ಹತ್ತಿಕೆಯ ಗುರುತರವಾದ ಜಿತ್ತಿವಾಗಿರುತ್ತದೆ” (2 ಧೀನಲೋನಿಕ 3:17; ನೋಡಿಲ ಗಲಾತ್ಯ 6:11; ಕೌಲೈನ್ 4:18). ಜಾಲ್ರ್ ಸ್ವಿಂಡಾಲ್ ರವರು, ಈ ಲೀತಿಯಾಗಿ ಹೇಳುತ್ತಾರೆ, “ವಯಸ್ಸುದಂತ ಹೋಲನು ತನ್ನ ನಡುಗುವ ಕೈಗಳನ್ನು ... ಎಹಷ್ಯೋದಿತನ ಕಡೆಗೆ ಜಾಡಿ, ಅದರ ಕೈಯಿಂದ ಲೇಬಿಸಿಯನ್ನು ತೆಗೆದುಕೊಂಡು ತನ್ನ ಸ್ವಂತ ಕೈ ಬೇರಜಿಸಿಂದ ಈ ವಾಕ್ಯವನ್ನು ಬರೆದಿರುವನು:”<sup>2</sup>

ದೇವಜನರಲ್ಲ ಪ್ರತಿಯೊಬ್ಬಸಿಗೆ ಜೊತೆ ಕೈತ್ತಿಸಿಗೆಂದು ನನ್ನ ವಂದನೆಯನ್ನು ಹೇಳಿಲಿ. ನನ್ನ ಜೊತೆಯಾಲ್ಲಿರುವ ನಹೊಂದರಿಂದ ನಿಮ್ಮನ್ನು ವಂದಿಸುತ್ತಾರೆ. ಇಲ್ಲಿರುವ ದೇವ ಜನರು ನಿಮ್ಮನ್ನು ವಂದಿಸುತ್ತಾರೆ. ಜತ್ತವರ್ತಿಯ ಅರಮನೆಗೆ ನೇಲದವರು ಬಿಶೇಷವಾದ ವಂದನೆಗಳನ್ನು ಹೇಳುತ್ತಾರೆ.

ಕರ್ತವ್ಯನಾದ ಯೇಸು ಕ್ರಿಸ್ತನ ಕೃಪೆಯ ಸಿಮ್ಮೆ ಅತ್ಯದೊಂದಿಗೆ ಇರಲ (ಫಿಳಿಪ್ಪಿ 4:21-23).

ಅದು ಅವನ ಕೈಯಿಂದ ಬರೆದ ಬರವಣಿಗೆಯೇ ಎಂದು ನಿರ್ದಿಷ್ಟಿಸಲು ನಮಗೆ ನಾಧ್ಯಭಿಲಿಡಿದ್ದರು, ಒಂದು ವಿಷಯ ಬಹಳ ಸ್ವಷ್ಟವಾಗಿದೆ: ಅವನಿಗೆ ನಬೀಗಳಾದ ಜನರ ಕುಲತಾರಿ ಹೇಳಿದಂತೆ, ಇರಲಾರದ ಪರಿಸ್ಥಿತಿಯ ಸ್ವಷ್ಟವಾಗಿದೆ. ದೇವರು ತನ್ನ ಜನರ ಮುಖಾಂತರವಾಗಿಯು ಅತ್ಯಿಕ “ಶಕ್ತಿಯನ್ನು” ನಿರ್ದುವನು ಎಂಬುದಾಗಿದೆ.

### ತ್ರೈ ಡೇವ ಜನರು

“ದೇವ ಜನರಾಲ್ ಪ್ರತಿಯೊಬ್ಬನಿಗೂ ತೀನ್ಯ ಯೇಸುವಿನಾಲ್ ವಂದಿಸಿಲ್” ಎಂದು ಪಜನ 21 ಹೂರಂಭವಾಗುತ್ತದೆ. “ದೇವ ಜನ” ಎಂದರೆ “ಪರಿಶುದ್ಧರು” ಮತ್ತು “ದೇವಳಿಗಾಗಿ ಪ್ರತ್ಯೇಕವಾದವರು”: ತ್ರೈ ತೀನ್ಯರಾಗು ನಿರ್ದಿಷ್ಟಿಸಿರುವ ಒಂದು ಜರುದು (1 ಕೊಲಂಥ 1:2; ಫಿಳಿಪ್ಪಿ 1:1). “ಪರಿಶುದ್ಧರಾಗಿ ಜಾಬಿನಬೀಳೆಂಬ ಒಂದು ಅವಕಾಶದ ನೆನಪು ಮಾತ್ರ.”<sup>3</sup> ಹೌಲನು “ಫಿಳಿಪ್ಪಿಯಾಲ್ ತೀನ್ಯ ಯೇಸುವಿನ ಮಾಲಕ ದೇವಜನರಾಗಿರುವವರೆಲ್ಲಿರು” ವಂದನೆಯನ್ನು ತಿಜನುತ್ತಾ (1:1). ಅಂತ್ಯದಲ್ಲಿ ಅಪೋಸ್ತಲನು ಪ್ರತಿಯೊಬ್ಬನನ್ನು ವೈಯಕ್ತಿಕವಾಗಿ ಅಭಿನಂದಿಸಿದನು.

“ದೇವಜನರಾಲ್ ಪ್ರತಿಯೊಬ್ಬನನ್ನು ವಂದಿಸು” ಎಂದು ಹೌಲನು ಯಾರನ್ನು ಕೇಳಿದನು? ನಕಲ ಫಿಳಿಪ್ಪಿಯ ನಭೀಯವರನ್ನು ಲುದ್ದೆಶಿಸಿ ಹದ ಪ್ರಯೋಗ ಮಾಡಿರಬಹುದು: “ಹರನ್ನರ ಅಭಿನಂದಿಸಿಲ್” ಎಂಬುದಾಗಿರಬಹುದು. ರೋಮಾನಿಯದಿಳಿರುವ ನನ್ನ ಮಗಣಗೂ ಮತ್ತು ಅವಳ ಕುಟುಂಬಕ್ಕೂ ನಾನು ಹತ್ತಿರಿಸ್ತು ಬರೆಯುವಾಗ, ನನಗೋಣಸ್ತರ್ “ಹರನ್ನರ ಅಂಗಿಸಿಕೊಳ್ಳಲಿ” ಎಂದು ಬರೆಯುವಂತೆಯೇ, ಅವನು ಈ ಹೂರಂಭದ ಪದಗಳನ್ನು ನಭೀಯ ಹಿಂಣಿಯಿಲಾಗಿ ಬಳಸಿರುವನು (1:1), ಬಹುಶಃ ಆ ನಾಯಕರುಗಳು ಹೌಲನ ವಂದನೆಗಳನ್ನು ಇತರಿಗೆ ತಿಜನಲ ಎಂದು ಹೇಳಿರಬಹುದು.

ಹೌಲನ ತನ್ನ ಪ್ರತಿಕೆಯ ಅಂತ್ಯದಲ್ಲಿ ಹೆಸರುಗಳ ಹಣ್ಣಿಯನ್ನು ತಿಜನುವ ಪ್ರಕಾರ, ಏಕ ತಿಜಸಿರುವದಿಲ್ಲ ಎಂಬುದು ಕೆಲವರ ತ್ರಿಶ್ಯ (ರೋಮಾಷ್ಟರ 16:3-15). ನಿಯಮದ ಪ್ರಕಾರ ಹೌಲ ನಭೀಯ ಪ್ರತಿ ನದನ್ಯರ ಹೆಸರುಗಳನ್ನು ಅಲತುಕೊಂಡಿದ್ದನು. ಅವನು ಪ್ರತಿ ನದನ್ಯರ ಹೆಸರನ್ನು ತಿಜನುವುದಾದರೆ, ಒಂದು ವೇಳೆ ಒಬ್ಬರ ಹೆಸರನ್ನು ನೇಲ ನಡಿದ್ದರೆ, ಅವನು ತ್ರಿ ನದನ್ಯರ ತೊಂದರೆಗೆ ಒಳಪಡಿಸಬಹುದಾಗಿತ್ತು, ನನಗೆ ಹಲಿಜಯಿವಿದ್ದಿರ ಕುಲತ್, ಒಂದು ನಭೀಗೆ ಒಂದು ಹತ್ತಿರಿಸ್ತು ಬರೆದಿದ್ದನು: “ಆ ಕುಟುಂಬಕ್ಕೆ ನನ್ನ ಶುಭವನ್ನು ತಿಜಿಸಿಲ [ಹೆಸಲಿಸಿ].” ಹೇಗೂ, ಈಕ್ಕೂ ಹೊಲಮುದ, ಬುಡ್ಡಾವೆನ್ನೆ ಹಣ್ಣಿಂದ ನಭೀಗೆ ನಾನು ಹತ್ತಿರ ಬರೆಯುವುದಾದರೆ, ನಾನು ಹೆಸಲಿನ ಒಂದು ಹಣ್ಣಿಯನ್ನು ಮಾಡಬಹುದಿತ್ತು ಯಾಕಂದರೆ ನಾನು ಅವರೊಂದಿಗೆ ನಲ್ಲಿತ್ತು ದಂಡನಾಗಿ ಅಧಿಕವಾಗಿ ಅವರಾಲ್ ಅನೆರ್ಯಾನ್ಯತೆಯಾಲ್ರುವೆನು - ಆದಾಗ್ಯ ಬಹು ಪ್ರಮುಖರಾದವರ ಹೆಸರನ್ನು ಬರೆಯಲು ನಾನು ಮರೆಯಬಹುದು!

ಹೌಲನು ನಂತರ ತಿಜಸಿ, “ನನ್ನ ಜೊತೆಯಾಲ್ರುವ ನಹೊಳಿದರರು ನಿಮ್ಮನ್ನು ವಂದಿಸುತ್ತಾರೆ” (ಫಿಳಿಪ್ಪಿ 4:21ಬಿ). ರೋಮಾಷ್ಟರದ ನೇವೆಯಾಲ್ ಜೊತೆಯಾಲ್ದ. “ನಹೊಳಿದರು” ಇವರಾಲ್ ತಮೋಽಧೀಯನು ಒಳಗೊಂಡಿರುವನು (1:1) ಮತ್ತು ಇತರರು (ನೊಂಡಿಲ ಕೊಲೊನ್ನೆ 4:14; ಫಿಲಿಪ್ಪಾನ 23, 24). (ತಮೋಽಧೀಯನು ಮಾತ್ರ ಅವನ ಜೊತೆಯಾಲ್ರುಬಹುದು ಎಂದು ನಾವು ನಂದೆಹಿಸಿದ್ದೇಂದೆ [ಫಿಲಿಪ್ಪಾನ 2:20], ಫಿಳಿಪ್ಪಿಯ ನಭೀಯ ಇತರರು ನಹ ಅವರ ಶುಭವನ್ನು ಕೊಳ್ಳಿರುವರಾಗಿದ್ದರು.)

ಅನಂತರ, ಹೌಲನು ಬರೆದು, “ಇಲ್ಲಿರುವ ದೇವ ಜನರು ನಹ ಸಿಮ್ಮೆನ್ನು ವಂದಿಸುತ್ತಾರೆ”

ಅಂದನು (ಪಜನ 22೨). ಒಂದು ಪೇಠಿ ಈ “ದೇವ ಜನರು” ರೋಮಾಸ್ತರದ ಇತರೆ ಸಭೆಯ ಸದಸ್ಯರಾಗಿರಬಹುದು. ಕೈನ್ಯ ವಂದನೆಗಳು, ಏರಡು ಸಮಾಹದಲ್ಲಿ ಜಾಲನೆಯಲ್ಲಿ ಇರಬೇಕೆಂದು ಹೊಲನು ಬಯಸಿದನು.

### ವಿಶೇಷ ದೇವ ಜನರು

ವಂದಿಸಿದ ಇತರೆ ದೇವ ಜನರನ್ನು ಹೊಲನು ತ್ರೈಕವಾಗಿ ತೋಳಿಸಿದನು: “ಮುಖ್ಯಾಗಿ ಜಕ್ತವರ್ತಿಯ ಮನೆಯವರು” (ಪಜನ 22೩). ರೋಮಾಸ್ತರದ ನಕಲ ಜಕ್ತವರ್ತಿಗಳನ್ನು, “ಸಿಂಹರ್” ಎಂಬ ನಾಮಾಂಕಿತವಿತ್ತು, ಅವರೆಲ್ಲರೂ ಶ್ರೀ. 54-6೪ರ ಪರೆಗೆ ಆಡಳಿತ ನಿಷಿದ್ಧರು. “ಜಕ್ತವರ್ತಿಯ ಮನೆಯವರು” ಎಂದು ಹೊಲನು ಹೊಲನು ಕರೆದನು? ಇದರ ಕುಲತು ಅನೇಕ ವ್ಯಾಖ್ಯಾನಗಳೇ, ನಾಬಿರಾಮ ಉಹಕೆಗಳು ಇರುತ್ತವೆ.

ಸೀಂಪು ಒಂದು ಪೇಠಿ “ಡೇವಿಡ್ ರೋಪರ್ ರವರ ಮನೆಯವರ ಕುಲತ ಮಾತನಾಡುವುದಾದರೆ”, ಅದರಲ್ಲಿ ನಾನು ಮತ್ತು ನನ್ನ ಹೆಂಡತಿ ಎಂದು ಸೀಂಪು ತಿಳಿದಿರುವಿಲ. (ಕೆಳಿದ ದಿವಸಗಳಲ್ಲಿ ನವ್ಯಾಂದಿಗೆ, ನನ್ನ ಮೂರು ಹೆಣ್ಣು ಮಕ್ಕಳ ಹೆನರನ್ನು ನೇಲನುವವ ರಾಗಿದ್ದಿಲ್ಲ.) “ಜಕ್ತವರ್ತಿಯ” ಮನೆಯವರ ಜೊತೆಯಲ್ಲ, “ಸಿರೋ” ಜಕ್ತವರ್ತಿಯ ರಕ್ತನಂಬಂಧಿಕರನ್ನು ಅನೇಕ ಬರಹಗಾರರು ನೇಲಸಿರುವರು, ಆದರೆ ಅಂತಹ ಬಿಷಯದ ಅಗತ್ಯತೆಯು ಇರುವದಿಲ್ಲ. ಈ ಜನರ ಕುಲತಾಗಿ, “ಅವರು ಜಕ್ತವರ್ತಿಯ ಕುಟುಂಬದವರು, ಅಥವಾ ರಕ್ತನಂಬಂಧಿಕರು ಆಗಿರುವೆ, ಅರಮನೆಯ ನೇವಕರು ಎಂಬ ಅಭಿಶ್ರಾಯವನ್ನು ಕೆಲವರು ವ್ಯಕ್ತಪಡಿಸಿರುವರು.”<sup>4</sup>

ನಾವು ಈ ಹಿಂದೆ ಗಮನಿಸಿದಂತೆ, ಹೊಲನನ್ನು ಕಾಯುತ್ತಿದ್ದ ಅರನನ ಬೆಂಗಾವಲನವರಲ್ಲಿ ಕೆಲವರು - ಕೈನ್ಯತ್ವವನ್ನು ಅಂಗಿಳಿಕಲಿಸಿದ್ದರು (ಸೋಳಿಲ 1:13), ಹೊಲನನ್ನು ಚೆಂಡಿಕೊಂಡಿದ್ದ ಕೆಲವು ರೋಮಾಸ್ತರದ ಅಧಿಕಾರಿಗಳು ಹೊಲನನ್ನು ನಂಧಿಸುತ್ತಿದ್ದರು ಎಂದು ಕೆಲವು ಬರಹಗಾರರು ತಿಳಿಸಿರುವರು.<sup>5</sup> ನಿಂದೋ ಜಕ್ತವರ್ತಿಯ ಹೆಂಡತಿಯು ಸ್ವಂತಃ ಕೈನ್ಯತ್ವವನ್ನು ಅಂಗಿಳಿಕಲಿಸಿದ್ದಳು ಎಂಬುದು ನಂತರ ತ್ರಜಪತವಾಗಿದೆ.<sup>6</sup> “ಜಕ್ತವರ್ತಿಯ ಮನೆಯವರ ಕುಲತಾಗಿ” ಯಾವುದೇ ಕುರುಹಾಗಿರುವದಿಲ್ಲ - ಆದರೆ ಹೊಲನನ್ನು ನಂಧಿಸಿದ ಆ ಗುಂಪಿನವರು ಹೊಲನ ಬಿಷಯದಲ್ಲ ಆಷ್ಟೀರುಗೊಂಡಿದ್ದರು ಎಂದು ತಿಳಿಯತ್ತೇವೆ, “ಅವರೆಲ್ಲರು ಅವನನ್ನು ಕುಲತು ನಿಂದ ಏಕೆ ಬಂಧನದಲ್ಲಿರುವಿ?” ಎಂದು ಕೇಳುವಾಗ, ಹೊಲನು ಅವಲಗೆ ನುವಾತೇ ಹೇಳಲು ಅದು ಅವಕಾಶವನ್ನು ಕಂಪ್ನಿಸುತ್ತಿತ್ತು. ಈ ಲೀತಿಯಾಗಿ ಕೆಲವರು ಕೈನ್ಯರಾಗಿದ್ದರು (ರೋಮಾಸ್ತರ 1:16), ಅವರು ನುವಾತೇಯನ್ನು ಜಕ್ತವರ್ತಿಯ ಮನೆಯವಲಗೆ ನಾಲಿದ್ದರು.

ಹೊಲನು ಈ ನಂದೀಳವನ್ನು ವಿಕೆ ಫಿಲಿಪ್ಪಿ ಹತ್ತಿಕೆಯಲ್ಲಿ ಅಂತಹದಿಸಿರುವನು? ರೋಮಾಸ್ತರದಲ್ಲಿ ಉಂಟಾದ ನುವಾತೇಯ ಶಕ್ತಿಯನ್ನು ಅವರು ತಿಳಿಯಲೆಂದು ಹೊಲನು ಅಹೇಣಿ ಸಿದನು, ಯಾಕೆಂದರೆ ಆ ಹಟ್ಟಣವು ನಾಗಲೀಕರಣ ಮುಖ್ಯ ಕೇಳಂಪ್ರವಾಗಿತ್ತು, ಒಂದು ಪೇಠಿ, ಜಕ್ತವರ್ತಿಯ ಮನೆಯವಲಗೂ ಮತ್ತು ಫಿಲಿಪ್ಪಿ ನಭೀಯವಲಗೂ ನಂಬಂಧವೂ ಇರಬಹುದು, ಯಾಕೆಂದರೆ ಫಿಲಿಪ್ಪಿಯ ರೋಮಾಸ್ತರದ ಒಂದು ಭಾಗವಾಗಿತ್ತು ಎಂಬುದನ್ನು ನೆನಪು ಮಾಡಿಲಿ. ಒಂದು ಪೇಠಿ ಆ ನಾಗಲೀಕರಣ, ನೇನೆಯಂದ ನಿವೃತ್ತಿ ಹೊಂದಿದವಲಗೆ, ಅವರ ದೇಶ ನೇವೆಯ ನಿಖಿತ ಫಿಲಿಪ್ಪಿ ಹಟ್ಟಣದಲ್ಲ ಒಂದು ಸ್ಥಳವನ್ನು ನೀಡಿರಬಹುದು. ಬಹುಶಃ ಅವರಲ್ಲಿ ಕೆಲವರು ಜಕ್ತವರ್ತಿಯ ನಂಬಂಧಿಕರೊಂದಿಗೆ ಒಡನಾಟಿದ್ದಿದ್ದಲಂದ ರೋಮಾಸ್ತರದವರಲ್ಲ ಕೆಲವರು ಕೈನ್ಯರಾಗಿರಲೂ ಬಹುದು. ವಿಲ್ರೂ ಫಿಲ್ಲಿರ್ ಪರು “ಬಿಶೇಷವಾದ” ಎಂಬ ಪದವನ್ನು 4:22ರಲ್ಲ “ಜಕ್ತವರ್ತಿಯ ಮನೆಯಲ್ಲಿದ್ದ ಹಿಂಸೆಯ ನಡುವೆಯು ಕೆಲವರು ಕೈನ್ಯರಾಗಿದ್ದಿಂದ, ಈ ಬಿಷಯವನ್ನು ಫಿಲಿಪ್ಪಿಯವರು ತಿಳಿದು ಅವಲಗಾಗಿ

ಷಾಥಿನಂಬೆಕೆಂದು, ತೆಜಯಬಯಸಿದರು, ಎಂಬ ಅಂಶವನ್ನು ವ್ಯಾಖ್ಯಾನಿಸಿರುವರು ...”<sup>7</sup>

“ಜತ್ತವರ್ತಿಯ ಮನೆಯವರಾದ ದೇವ ಜನರು” ಎಂಬ ಹಡದ ಕುಲಕು ಉಂಟಾಗುವ ನಕಲ ಪ್ರಶ್ನಿಗಳಿಗೆ ಉತ್ತರವಿರುವದಿಲ್ಲ ಆದರೆ, “ತತ್ತ್ವಾಧ್ಯಾದ ಗುಹೆಯೊಳಗೂ” ಸುಧಾರೆಯ ಪ್ರಶ್ನರೊಂದಿತು ಎಂಬುದು ನಾವು ಅಲಿಯತ್ತೇವೆ. ಈ ಕೆಳಗೆ ಬರಹಗಾರರ ಮತ್ತು ಜಜ್ರ ಹೇಳಿಕೆಯನ್ನು ನಿಳಡಲಾಗಿದೆ:

ಈ ಅಂತಿಮ ವೃತ್ತಪಾಠಿಯೂ “ದೇವ ಜನರು” ಅದ್ದರು ಎಂದು ತೊಲಿಸಲಾಗಿದೆ... ನಿರೀಕ್ಷೆ ಎಂಬ ಹೆಸರು ಕೂರ ತನಕ್ಕೂ ತೋಪಕ್ಕೂ ಸೀಮಿತವಾದ ಹೆಸರಾಗಿತ್ತು, ಅವನ “ಮನೆಯವರು” ಯಾವ ಲೀಟಿಯಲ್ಲ ಇರಬಹುದು, ಅದರ ಉಳಿಕೆಯು ತಣ್ಣಕರವಲ್ಲ. ಆ ಒಂದು ಕತ್ತಾನಣಿಯ ದುಡ್ಡತ್ವದ ಪರಿಸರಕ್ಕೂ ಎಲ್ಲಾ ಮೂಡನಂಜಕೆಗಳ ನಡುವೆ ಯೂ ಶ್ರಿನ್ನ ಸುಧಾರೆಯ ಆಳಾಗಿ ಬೇರೂಲಿ, ಪ್ರತಿಹಳವನ್ನು ಹೊಂದಿತ್ತು.<sup>8</sup>

ಅಹನಂಜಗಸ್ತಿಕೆಯ ಸಿಂಹಾನವನ್ನೇ ಶ್ರಿನ್ನ ಜೀದಿಸಿದ್ದನು... ಎಲ್ಲ ಆತನ ಹೆಸರು ಹೇಳಬಾರದಿತ್ತೂ, ಆ ಸ್ಥಾಪಣೆ ಶ್ರಿನ್ನ ಕುಲತಾಗಿ ಬಹಿರಂಗವಾದ ಜಜೆಯು ನಡೆದಿತ್ತು ಅದು ನಿರೀಕ್ಷೆನ ಬಜಯಿಲ್ಲಯೇ ಜಾರಿತ್ತು...!<sup>9</sup>

ಅವರೂ ರೋಮಾಯದವರಾಗಿ ಮತ್ತು ಸೀಂಹರನ ಮನೆಯವರಾಗಿ ಹೇಗೆ ನೂರಕ್ಕೆ ನೂರಷ್ಟೆ ಲಾಭಪಡೆಯಬಹುದಾಗಿತ್ತು, ಆದರೆ ಅವರು ಕೈನ್ತರಾದರೆ, ಅವುಗಳನ್ನೇಲ್ಲ ಕಳಕೊಳ್ಳುವವರಾಗಿದ್ದರು. ಆದಾಗ್ಯ ಅವರು ಕೈನ್ತರೇ ಆಗಿದ್ದರು. ಕಾಯ್ದ ನಿರೀಕ್ಷೆಯ ಮೇಲೆ ಅವರ ಸಿಯಮಗಳನ್ನು ಹೊಂದಿದ್ದರು, ಜೀವದ ಮೇಲೆ ಪ್ರೀತಿಯನ್ನು ಹೊಂದಿದ್ದರು, ಸೀಂಹರನ ಮೇಲೆ ಶ್ರಿನ್ನನ್ನು ಹೊಂದಿದ್ದರು.<sup>10</sup>

ಇಲ್ಲಿರುವ ಅನೇಕ ದೇವಜನರ ಯಥಾರ್ಥತೆಗೆ ಪ್ರತಿಫಲವಾಗಿ, ಅವರನ್ನು ವಸ್ಯಮೃಗಗಳಂತೆ ಹಿಂಸಿಸಿ ತೊಂದರು. ಆದರೆ ಅವರ ನಿತ್ಯವಾದ ನನಂತುಗಳ ಸಭಿಯ ಹೃದಯದಲ್ಲಿ ಅಜ್ಞಿಯದೆ ಉಳಿಯತ್ತು, ಆದುದಿಲಂದ ಅವರು ಫೀಫೀ ಸಭಿಗೆ ವಂದನೆಗಳನ್ನು ತೆಜಿಸಿದ್ದರು...<sup>11</sup>

ಅವರು ಜತ್ತವರ್ತಿಯ ಮನೆಯಲ್ಲ ದೇವ ಜನರಾಗಿದ್ದಲಂದ, ನಾವು ಹಾಲವನ್ನು ಕಲಾಯುವ ಆಗತ್ಯಾಧಿದೆ. ಆ ಎಲ್ಲಾ ನಸ್ನಿವೇಶದಲ್ಲಾಗಲ್ಲ ಅಲ್ಲ ಸುಧಾರೆಯು ನಾರಲ್ಪಟ್ಟಿತು, ಸುಧಾರೆಯು ಬಲವುಳ್ಳದ್ದಾಗಿದೆ (ರೋಮಾತ್ತರ 1:16)! ಅವರು ನಂಜಗಸ್ತರಾದ ಕೈನ್ತರಾಗಿದ್ದರು ಎಂದು ನಮ್ಮೆಲ್ಲ ಅನೇಕರು ಕಲಾಯಬೇಕಿದೆ - ಆ ಸ್ಥಿತಿಯಲ್ಲ ಅವರು ನಂಜಗಸ್ತರಾಗಿದ್ದರು. ಎಡ್ ಮೊರಿರವರು ಈ ಲೀಟಿಯಾದ ಹೇಳಿಕೆಯನ್ನು ನಿಳಿ.

ಶ್ರಿನ್ನ ಶತ್ತಿಯು ಬೇದಿನಂಬಾರದ ಯಾವುದೇ ಜಲಸ್ಥಿತಿಯು ಇರುವದಿಲ್ಲ. ಇತರೆ ನಸ್ನಿವೇಶದಂತೆ, ಕೆಲವು ನಸ್ನಿವೇಶಗಳಲ್ಲ ಅತ್ಯೇಕ ಜೀವನವು ಅಜವ್ಯಾದಿಗೊಳ್ಳುವದು ಕಣ್ಣಕರವಾಗಿರುತ್ತದೆ ಆದರೆ ಅನ್ಯ ಅರನನ ಆಸ್ಥಾನದಲ್ಲಾಗಲ್ಲ ಅದು ಅಜವ್ಯಾದಿ ಹೊಂದಿ ನಂತೆಳಿಂಜಕರವಾಗಲು ನಾಧ್ಯಾಧಿದೆ.

ಜತ್ತವರ್ತಿಯ ಮನೆಯಲ್ಲ ದೇವ ಜನರು ಇರುವದು ಅಜ್ಞಯ್ಯವೇ, ಈ ಸ್ಥಾಪಣೆಯ ಅವರ ಅಗತ್ಯತ್ವಯೆ ಹೆಚ್ಚಾಗಿತ್ತು. ತಣ್ಣಕರವಾದ ಪ್ರತಂಜರಣೆ ಸಭಿಯು ಉಜ್ಜ್ವಲವಾಗಬೇಕು...

ಜತ್ತವರ್ತಿಯ ಮನೆಯವರಲ್ಲ ಬಿಶೇಷಣಾದ ಪ್ರಭಾವವು ಪ್ರಜಾತವಾಗಿತ್ತು ಎಂಬುದನ್ನು ಪುನಃ ಗಮನಿಸಬೇಕು: ಯಥಾರ್ಥವಾದ ನಾಾಷ್ಟಿಯ ಪ್ರಭಾವವು ಇಲ್ಲ ಅಧಿಕವಾಗಿ ತೋಪಡಿಸಬೇಕಿತ್ತು...<sup>12</sup>

ನಿಂವು ನಿಮ್ಮದೇ ಆದ “ಜಕ್ತವರ್ತಯ ಮನೆಯವರಾಗಿರಬಹುದು”:

- ದೇವರನ್ನು ಮತ್ತು ಆತನ ಮಾರ್ಗವನ್ನು ತಿರಸ್ತುಲಿಸುವ ಕುಟುಂಬದಲ್ಲಿರಬಹುದು.
- ದೇವರನ್ನು ಮತ್ತು ಆತನ ವಾಕ್ಯವನ್ನು ಹೀಯಾಜನುವ ಸಂಸ್ಥೆಯಲ್ಲಿರಬಹುದು.
- ಕೈಸ್ತರ ನಿಯಮಗಳನ್ನು ತಿರಸ್ತುಲಿಸುವ ಕೆಲಸದಲ್ಲಿರಬಹುದು.
- ಲಾಕೀಕ ವಿಷಯಗಳ ಪ್ರಥಾನವಾಗಿರುವ ಸೇನೆಯ ತುಕಡಿಯಲ್ಲಿರಬಹುದು.
- ಅನಂತರದಾಯಕ ಧಾರ್ಮಿಕ ವಿಷಯಗಳನ್ನು ಶಿಳ್ಳಿಸುವ ಸಮಾಜದಲ್ಲಿರಬಹುದು.
- ದೇವಭಕ್ತಿ ಇಲ್ಲದೆ ಇರುವ ಹಾಗೂ ಕಣ್ಣರತನವಿರುವ ಪರಿಸರವು ನಾಮಾನ್ಯ ಚಾದರ್ಘ ಎಂದು ಹೇಳುವ ಸಂಸ್ಥೆಯಾಗಿರಬಹುದು.

ಇಂಥ ಒಂದು ಪರಿಸರದ ನಡುವೆ ನಿಂವು ಇರುವದಾದರೆ, “ಅದರೊಂದಿಗೆ ಇಬ್ಬೊಡಾಗಬೇಡಿಲ, ಆದರೆ ಇಹಲೋಕದ ನಡವಜಕ್ತೆಯನ್ನು ಅನುಸರಿಸದೆ, ನಿಂತನ ಮನಸ್ಸನ್ನು ಹೊಂದಿಕೊಂಡು ಹರಲೋಕ ಭಾವದವರಾಗಿಲ್” (ರೋಮಾತ್ತರ 12:2). ದೇವರ ಸಹಾಯದಲ್ಲಿ ಭರವನವಿಡಿಲ. ಅದು ಸರ್ಚಾದದ್ವಾಲ್ - ಆದರೆ, ಕರ್ತನ ಸಹಾಯದಿಂದ, ನಿಂವು “ಜಕ್ತವರ್ತಯ ಮನೆಯಲ್ಲ ದೇವಜನರಾಗಿರುವದಕ್ಕೆ ನಾಧ್ಯಬಿದ್”!

### ಎಲ್ಲಾ ದೇವ ಜನರು

ಫಿಲಿಪ್ಪಿ 4:21, 22ನ್ನು ಜಟ್ಟು ಮುಂದಕ್ಕೆ ಹೋಗುವ ವೇದಲು, ಹೌಲನ ಟಪ್ಪಣಿಯನ್ನು ಒಂದು ಕ್ಷಣಿಗೆ ನಿರ್ಣಯಿಸಿಕೊಂಡಿ. ಎಂಥಾ ಒಂದು ಅಧ್ಯಾತ್ಮಾದ ಭಾಗವನ್ನು ಅವರು ಪ್ರತಿಸಿಧಿಸಿದರು! ಹೌದಲನೆಯದಾಗಿ, “ದೇವ ಜನರು” ಎಂದು ಸಭೆಯವರನ್ನು ಕರೆದನು. “ಅವನ ನಂಗಡಿದ್ದ ಬೇಳಧಕರನ್ನು ತನಂಗಿಗಳನ್ನು ಮತ್ತು ಇತರೆ ನಾಯಕರನ್ನು ನಿಸ್ತಜ್ಞತೆಯಲ್ಲಿರುವ ಸಹೋದರರು” ಎಂದು ಕರೆದನು. ಅಂತಿಮವಾಗಿ, “ಜಕ್ತವರ್ತಯ ಮನೆಯಲ್ಲ” ದೇವ ಜನರು ಇದ್ದರು ಅಂದನು! ಕರ್ತನ ಸಭೆಯ ಎಲ್ಲಾ ವಿಧವಾದ ಜನರನ್ನು ಒಳಗೊಂಡಿರುತ್ತದೆ - ನಮಗೆ ಪರಸ್ಪರಲಿಂದ ಶಕ್ತಿಯ ಲಭಿಸುತ್ತದೆ. “ನಾವೆಲ್ಲರೂ ಐವ್ಯಾಸಿ ಶಿಂಠನಲ್ಲ ಒಂದೇ ದೇಹವಾಗಿದ್ದು, ಹರಸ್ವರ ಅಂಗಗಳಾಗಿದ್ದೇವ” (ರೋಮಾತ್ತರ 12:5); “ಅದಲಂದ ನಾವು ನಮಾಧಾನಕ್ಕೂ ಹರಸ್ವರ ಭಕ್ತಿಪೃಥಿವೂ ಅನುಕೂಲವಾಗಿರುವುದನ್ನು ನಾಧಿಸುತ್ತಾಂ” (ರೋಮಾತ್ತರ 14:19).

### ಬಿಷ್ಟ ಪ್ರತ್ಯೇಕಿಯ ಮೂಲಕ ಶಕ್ತಿ (4:23)

ಫಿಲಿಪ್ಪಿ ಹತ್ತಿಕೆಯಲ್ಲಿ ಒಂದು ವಜನವು ಮಾತ್ರ ಉಜ್ಜಿರುತ್ತದೆ: ವಜನ 23ರ ಅಂತ್ಯಾತ್ಮಿಕ ವಾದ ಅನನ್ತ ಅರ್ಥವಾಗಿಕೊಳ್ಳಲು, ನಾವು ಒಂದು ಕ್ಷಣವನ್ನು ತೆಗೆದುಕೊಳ್ಳುವ ಆ ಪದವು “ಪೂರ್ವ ಹತ್ತಿಕೆಯನ್ನು ಕಿಲೆಟರಾರಣೆ ಮಾಡುತ್ತದೆ.”<sup>13</sup> ಹೌಲನ ದಿವಸಗಳಲ್ಲ, ಹತ್ತಿಕೆಗಳನ್ನು “ಇಳಿಕ್ಕುತ್ತಾಡುವ” ಸಂದರ್ಭದಿಂದ ಅಂತ್ಯಗೊಜನುತ್ತಿದ್ದರು. ಆದರೆ ಹೌಲನು ತನ್ನ ಓದುಗಳಿಗೆ ಅಂತ್ಯಾತ್ಮಿಕವಾದದ ಪೂರ್ವನೆಯಿಂದ ಹತ್ತಿಕೆಯನ್ನು ಅಂತ್ಯಗೊಜನುತ್ತಿರುವನು, ಹದಗಳಲ್ಲ ವೃತ್ಯಾನಬಿದ್ದರೂ, ಅದರ ಭಾವ ಒಂದೇ ಆಗಿರುತ್ತದೆ: “ಕರ್ತನಾದ ಯೀಂನು ಶಿಂಠನ ಕೃಷಣ ನಿಮ್ಮ ಆತ್ಮದೊಂದಿಗೆ ಇರಣ್ಣ” (ವಜನ 23).

### “ಕೃಷಣ”

“ಕರ್ತನಾದ ... ಯೀಂನುಖಿನ ... ಕೃಷಣೆ” ಎಂಬುದಾಗಿ (1:2) ರಳ್ಳಿ ಬರೆಯುತ್ತೂ ಹೌಲನು ಈ ಹತ್ತಿಕೆಯನ್ನು ಕೂರಂಜಿಸಿದ್ದನು. ಆ ವ್ಯಾಖ್ಯಾನದಲ್ಲಿಯೇ ಅನೇಕ ತ್ರಣಾತಹಗಳನ್ನು

ತಿಜಸಿದ್ದನು; ಆದಾಗ್ಯ ಅಂತ್ಯದಲ್ಲಿ ತಿನ್ನನ “ಕೃತೆ” ಎಂಬುದಾಗಿ ಹೃಧಿಸಿದನು (ಅತನ ಅಷ್ಟವಾದ, ಪ್ರಕ್ರಿಯಾದ ಕಾರಣ) ಅದು ಅವರನ್ನು ಆಶೀರ್ವದಿಸುತ್ತದೆ ಎಂದನು.<sup>14</sup>

KJVಯಲ್ಲ “ಸಿಮೈಲ್ಲರೇಂದಿಗಿರಿ” ಎಂಬುದಾಗಿದೆ. 4:23, ಆದರೆ ಹಿಂದಿನ ಬರವಣಿಗೆಯ “ಸಿಮೈ ಆತ್ಮದೊಂದಿಗೆ ಇರಲು” ಎಂಬುದಾಗಿದೆ. ಯಾವುದೇ ಅನುವಾದ ವಿದ್ದರೂ, ಅಥವಾ ಒಂದೇ ಆಗಿರುತ್ತದೆ. ಈ ಹಿನ್ನೆಲೆಯಲ್ಲ “ಆತ್ಮ” ಎಂಬುದು, ದೇಹದಿಂದ ತ್ಯೇತವಾದ ಭಾಗ ಎಂದಿರದೆ, “ಅಂತರಾಳದಿಂದ ಕಾಣಿಸುವ ಮನುಷ್ಯನು ಸಂಪೂರ್ಣವಾದ ಮನುಷ್ಯನು ಎಂದಿರುತ್ತದೆ [ಗಳಾತ್ಯ 6:18; 2 ತಿಚೆಫೆ 4:22; ಥೀಲೆಮೋನ 25].”<sup>15</sup> “ಆತ್ಮದ” ಬಳಸುವಿಕೆಯ ನೂಜನೆ ಇದ್ದರೆ, ವ್ಯಕ್ತಿಗತವಾದ ಆತ್ಮವು ಬಹು ತ್ರಮುವಾದದ್ದು ಎಂಬುದಾಗಿರುತ್ತದೆ. ಕೃತೆಯಂದ ಆತ್ಮಕ್ಕೆ ಬಹು ಪ್ರಯೋಜನವಿದೆ.

### “ಕರ್ತವ್ಯಾದ ಯೇಸು ಕ್ರಿಸ್ತನು”

“ಕರ್ತವ್ಯಾದ ಯೇಸು ಕ್ರಿಸ್ತನು” ಎಂಬುದು ವರ್ಜನ 23ರ ಮುಖ್ಯ ತಾತ್ಪರ್ಯ ವಾಗಿರುತ್ತದೆ. “ಕ್ರಿಸ್ತರನಿಗಿಂತಲೂ ದೊಡ್ಡವನಾದ ಒಬ್ಬನು, ಹೊಲನ ಜೊತೆಯಲ್ಲಿ ಸೇರೆ ಯಾಳಿದ್ದನು ಎಂದು ಫೀಲಿಪ್ಪಿಯವರಿಗೆ ಹೊಲನು ತಿಜನುತ್ತಿರುವನು.”<sup>16</sup> ಇಳಿಯೂ ನಹ ಹೊಲನ ದೃಷ್ಟಿಯ ತಾನು ತೀರ್ಣಸಿದ ಯೇಸುವಿನ ಮೇಲೆ ತೇಂಂದ್ರಿಕೃತವಾಗಿತ್ತು.

ತಿಜಯಬೇಕಾದ ಒಂದು ದೃಷ್ಟಾಂತವು ಈ ಲಿತೆ ಇರುತ್ತದೆ.<sup>17</sup> ಒಬ್ಬ ಅರನನು ಒಂದು ನಿಗದಿತವಾದ ಹಣ್ಣಿವನ್ನು ಸಂಧಿನಲು ನಿಷಣಯಿಸಿದನು. ಅಳ್ಳಾರುವ ಅಧಿಕಾರಿಗಳು ಅವಸಿಗಾಗಿ ಅಳ್ಳಿದ್ದ ಸಿಂಹಾಸನವಿರುವ ಕೊರಡಿಯ ಮೇಲ್ಮೈಜಾರಣೆಯನ್ನು ನೋಡಿಕೊಳ್ಳಬೇಕಿತ್ತು. ಅವನು ಹಿಂದೆಂದು ಆ ಹಣ್ಣಿವನ್ನು ಸಂಧಿನದೆ ಇದ್ದದಲಂದ, ಆ ಸಿಂಹಾಸನದ ಕೊರಡಿಯನ್ನು ಸಭಾಂಗಣವನ್ನಾಗಿ ಪರಿವರ್ತಿಸಿದರು. ಆ ಅರನನ ಪುತಾದ ಸುಧಿಯನ್ನು ಕೇಳಿ, ಆ ಅಧಿಕಾರಿಗಳು ಆ ಸಭಾಂಗಣವನ್ನು ಸಿಂಹಾಸನದ ಕೊರಡಿಯನ್ನಾಗಿ ಪುನಃ ಮಾಡಿಸಿದರು. ಆದರೆ ಅಲ್ಲ ಯಾವ ಸ್ಥಳದಲ್ಲ ಸಿಂಹಾಸನ ಇತ್ತು ಎಂಬುದನ್ನು ತಿಜಯದರಾದರು. ಆ ಅರನನು ಬರುವದೊಳಗಾಗಿ ಸಿಂಹಾಸನವಿದ್ದ ಒಂದು ನಿಗಾಡ ಕೊರಡಿಯನ್ನು ಕಂಡುಕೊಂಡರು. ಆದರೆ ಅವರ ಅನುಭವವು ಅವರನ್ನು ನಾಜಿಕೆಗೆ ಕೇಡುಮಾಡಿತು ಆ ಹಲಸ್ತಿತಿಯ ಬಹು ಅಪಾಯಿದ ಮತ್ತು ಶಹಿಸಲ್ಪಡುವ ಸಂದರ್ಭದ ಕುಲತು ನಾನು ನಿಮಗೆ ತಿಜನುವೇನು. ಕೆಲವರು ಕೆಗಾಗಲೇ ಯೇಸುವಿನ ಸಿಂಹಾಸನವನ್ನು “ಇಡಬಾರದ ಸ್ಥಳದಲ್ಲಿ ಇಟ್ಟಿರುವರು!” ಅಥವಾ “ಅರನಲಿಗೆ ಅರನನಾದ” ಅತನನ್ನು ಕಿರಿಯ ದಿಂದ ಶೃಂಗಲಸಿರುವದಿಲ್ಲ (ಪ್ರಕಟನೆ 19:16) ಅವರು ಅತನ ಮೇಲಿ ಭರವಸವನ್ನಾಗಳ, ಬಿಧೀಯತೆಯನ್ನಾಗಲೇ ಇಟ್ಟಿರುವದಿಲ್ಲ (ಅಜ್ಯಾಯ 5:8, 9; ಮಾರ್ಕ 16:15, 16), ಅಥವಾ ಅವರು ಅರನನ್ನು ಅರನನ ನ್ನಾನದಿಂದ ವಜಾಮಾಡಿರುವರು (ಪ್ರಕಟನೆ 1:5). ಹೊಲನು ತನ್ನ ಹೃದಯದಲ್ಲಿ ಯೇಸುವನ್ನು ಅರನನನ್ನಾಗಿ ಇಟ್ಟಿಕೊಂಡಿದ್ದನು. ಅತನನ್ನು “ಕರ್ತವ್ಯಾದ ಯೇಸು ಕ್ರಿಸ್ತನು” ಎಂದು ಗ್ರಹಿಸಿಕೊಂಡಿದ್ದನು!

### “ಅಮೆನ್”

KJV ಅನುವಾದವು ಅಂತ್ಯಶೀಲವಾದವನ್ನು “ಅಮೆನ್” ಎಂಬುದಾಗಿ ಅಂತ್ಯಗೊಳಿಸುತ್ತದೆ. ಇತ್ತೀಚಿನ ಅನೇಕ ಬರಹಗಾರರು ಆ ಹದವನ್ನು ನೇರಿಸಿರುವದಿಲ್ಲ, ಆದರೆ ಗೆರಾಲ್ಡ್ ಹಾಕೆಲ್ನಾರವರ ಪ್ರಕಾರ, “ಅದಕ್ಕೆ ಬಲವಾದ ನಾಕ್ಷಯ ಇರುತ್ತದೆ.”<sup>18</sup> ಆದರೆ “ಅಪ್ಪೊನ್ತಲನು ಫಿಳಿಪ್ಪಿಯವರಿಗಾಗಿ ಹೃಧಿಸಿದಾಗ ಆ ಹದವನ್ನು ಬಳಸಿರುವನು ಮತ್ತು ಇತರೆ ಸ್ಥಳದ ತೀನ್ನನ ಸಭೆಗಳಗೂ ಬಳಸಿರುವನು.”<sup>19</sup> “ಅವನ ಸರ್ವವನ್ನು ಉಜಾಜಿತಗೊಳಿಸಲು, ಹೊಲನು ‘ಅಮೆನ್’ ಎಂಬ ಹದವನ್ನು ಬಳಸಿರುವನು, ಅಂತ್ಯಶೀಲವಾದದಲ್ಲಿ ದೇವರು

ಸಿಂಹಿರುವ ವಾಗ್ದಾನಕ್ಕೆ ನಭಿಯು ‘ಹೊಯ’ ಎಂದು ಹೇಳುತ್ತದೆ.”<sup>20</sup>

## ಮುಕ್ತಾಯ

ಹೌಲನು ಫಿಲಿಪ್ಪೀಯವರಿಗೆ ಬರೆದ ಹತ್ತಿಕೆಯನ್ನು ಅಂತ್ಯೋಜಿಸಿರುವನು. ಅಥವಾ ಇನ್ನು ಯಾವುದೇ ಬಿಷಯವನ್ನು ಪುನರಾವರ್ತಿಸಿದೆ - ತನ್ನ ಬರವಣಿಗೆಯನ್ನು ಅಂತ್ಯೋಜಿಸಿದನು. ಶಾಹಿಯು ಮುಗಿದಾಗ, ಅದನ್ನು ಅದರ ಮುಂದೆ ಇಟ್ಟನು, ಅವನು ಅಂತಿಮವಾದ ಸಲಹೆಗಳನ್ನು ಎಪಕ್ಕೊಳ್ಳಿತನ ಮೂಲಕ ನಿರ್ದಿದನು, ಆ ಹತ್ತಿವನ್ನು ಯಾಲಿಗೆ ತಲುಹಿನಬೇಕೆಂದು ಮಾರ್ಗದರ್ಶಿಸಿರುವನ್ನು ನಿರ್ದಿದನು. ಎಪಕ್ಕೊಳ್ಳಿತನ ಸುಲಭತ್ವಯಾಣಕ್ಕಾಗಿ ಅಪೋನ್ತಲನು ಪರಲೋಕಕ್ಕೆ ಹೂಡಿಸಿರುವನ್ನು ನಿರ್ದಿದ ಕಳುಹಿಸಿದ್ದನು. ನಂತರ ಹತ್ತಿರ ಸುರುಜಯನ್ನು ನುಡಿ ಅವನ ಜೊತೆ ಕೇಲನದವನ ನಂಗಡ ನಿರ್ದಿದನು, ಮತ್ತು ಅವನನ್ನು ಅಲಂಗಿಸಿದ್ದನು. (ಅಪೋನ್ತಲಕೃತ್ಯಾಗಳ 20:36, 37ರ ಜಿತ್ತಿವನ್ನು ನಾವು ನೆನಪು ಮಾಡಬಹುದು.) ಅವನ ನೇರವಕನು ಅವನ ಹತ್ತಿವನ್ನು ರಘಾಸಿನಲು ಮುಂದಾದಂತೆ, ನಾವು ನಿರ್ದಿದನ್ನು ಮಹತ್ತಿರೋಜನ ಬೇಕಾಗುತ್ತದೆ. CEV ಯು ಕರ್ತವ್ಯಾದ ಯೀರುತ್ತಿಸ್ತಾನು ನಿಮಗೆ ದಯವನ್ನು ತೊಲಿಸಿ ಅಶೀರ್ವದಿಸಿನಲ ಎಂದು ಅಂತ್ಯೋಜಿಸುತ್ತದೆ: “ನಿಮಗಾಗಿ, ನನ್ನ ಹೂಡಿಸಿರುವ ನಿರ್ದಿದ ಇದೇ ಆಗಿರುತ್ತದೆ!” ಈ “ಶಕ್ತಿಯಂದ” ಉಂಜಿದ ಜಿಕ್ಕೆ ಹತ್ತಿಕೆಯು ನಿಮ್ಮ ಬಲಹಿನೆ ಜೀವಿತಕ್ಕ ಶಕ್ತಿಯನ್ನು ನಿಳಿಡುತ್ತದೆ, ಮತ್ತು ನಿಮ್ಮ ಹೃದಯವನ್ನು ಪ್ರನಿಃಸುತ್ತದೆ ಎಂದು ನಂಬುತ್ತೇನೆ. ದೇವರು ನಿಮ್ಮನ್ನು ಅಶೀರ್ವದಿಸಿ.

---

## ಒಷ್ಟಣಿಗಳು

<sup>1</sup> ಈ ಪುಸ್ತಕದ ಧಾನಕ್ಕೆ ಒಂದು ಅವಕಾಶವನ್ನು ಇಲ್ಲಿ ಕಣ್ಣಸಲಾಗಿದೆ, ಅದನ್ನು ಇನ್ನೂ ಬಿವರ ವಾಗಿ ಬಿನ್ನರಣಿ ಮಾಡಬಹುದು. <sup>2</sup>Charles R. Swindoll, *Laugh Again* (Dallas: Word Publishing, 1992), 237. <sup>3</sup>Charles R. Erdman, *The Epistle of Paul to the Philippians* (Grand Rapids, Mich.: Baker Book House, 1983), 152. <sup>4</sup>William F. Arndt and F. Wilbur Gingrich, *A Greek-English Lexicon of the New Testament and Other Early Christian Literature*, 4th ed., rev. and aug. (Chicago: University of Chicago Press, 1957), 560. <sup>5</sup>Earl F. Palmer, *Integrity in a World of Pretense: Insights from the Book of Philippians* (Downers Grove, Ill.: InterVarsity Press, 1992), 176-77. <sup>6</sup>Swindoll, 235. See Wendell Winkler, “Christian Fellowship; God Will Provide; Saints in Caesar’s Household; Salutations and the Benediction,” *A Homiletic Commentary on the Book of Philippians*, ed. Garland Elkins and Thomas B. Warren (Memphis: Getwell church of Christ, 1987), 289-90. <sup>7</sup>Wilbur Fields, *Philippians-Colossians-Philemon*, Bible Study Textbook Series (Joplin, Mo.: College Press, 1969), 112. <sup>8</sup>Erdman, 153. <sup>9</sup>Swindoll, 235. <sup>10</sup>Carroll Simcox, *They Met at Philippi* (New York.: Oxford University Press, 1958), 158.

<sup>11</sup>Erdman, 154. <sup>12</sup>Ibid., 153-54. <sup>13</sup>Ralph P. Martin, *The Epistle of Paul to the Philippians*, rev. ed., Tyndale New Testament Commentaries, ed. R. V. Tasker (Grand Rapids, Mich.: Wm. B. Eerdmans Publishing Co., 1987), 187. <sup>14</sup>ಹಾಲೋನೆಷ್ಯಾಫನ್‌ರವರ “ಅಷ್ಟಿರುವ ಕೃಪೆ” ಎಂಬ ಹಡೆಗಳನ್ನು ಜ್ಞಾನಕಾಲ ಓದಬಹುದು. ನಿಮ್ಮ ಕೇಳಣರು ಅಗತ್ಯಬಿಧ್ಯರೆ ಕಾಡಬಹುದು. <sup>15</sup>Richard B. Gaffin, notes on Philippians, *The NIV Study Bible*, ed. Kenneth Barker (Grand Rapids, Mich.: Zondervan Publishing House, 1985), 1810. <sup>16</sup>Palmer, 177. <sup>17</sup>Adapted from Maxie D. Dunnam, *Galatians, Ephesians, Philippians, Colossians, Philemon*, The Communicator’s Commentary series, ed. Lloyd J. Ogilvie (Waco, Tex.: Word Books, 1982), 275. <sup>18</sup>Gerald F. Hawthorne, *Word Biblical*

*Commentary*, vol. 43, *Philippians*, ed. David A. Hubbard and Glenn W. Barker (Waco, Tex.: Word Books, 1983), 216. <sup>19</sup>Martin, 187. <sup>20</sup>Hawthorne, 216.